



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part -III	ಬೆಂಗಳೂರು, ಮಂಗಳವಾರ, ೦೮, ಡಿಸೆಂಬರ್, ೨೦೨೦ ( ಮಾರ್ಗಶಿರ, ೧೭, ಶಕವರ್ಷ, ೧೯೪೨) BENGALURU, TUESDAY, 08, DECEMBER, 2020 ( MARGASHIRA, 17, SHAKAVARSHA, 1942)	ನಂ. ೬೬೦ No. 660
----------------------	--	--------------------

## ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಪ್ರಪತ್ರ-2

(12(2)ನೇ ನಿಯಮವನ್ನು ನೋಡಿ)

### ಅಧಿಸೂಚನೆ

ನಂ.ಚುನಾವಣೆ.ಸಿಆರ್.24(6)/2020-21

ದಿನಾಂಕ:07.12.2020.

1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ 1.ಅಂದನೂರು, 2.ಮುತ್ತೂಗದೂರು, 3.ಭರಮಣ್ಣನಾಯಕನದುರ್ಗ, 4.ಗುಂಜಿಗನೂರು, 5.ಚಿಕ್ಕಜಾಜೂರು, 6.ಹಿರೇಎಮ್ಮಿಗನೂರು, 7.ಚಿಕ್ಕಎಮ್ಮಿಗನೂರು, 8.ಆಡನೂರು, 9.ಟಿ.ನುಲೇನೂರು, 10.ಚಿತ್ರಹಳ್ಳಿ, 11.ದುಮ್ಮಿ, 12.ಶಿವಗಂಗ, 13.ಶಿವಪುರ, 14.ಮಲ್ಲಾಡಿಹಳ್ಳಿ, 15.ಅರೇಹಳ್ಳಿ, 16.ಮದ್ದೇರು, 17.ಹೊರಕೇರೆದೇವರಪುರ, 18.ತೇಕಲವಟ್ಟಿ, 19.ಉಪ್ಪರಿಗೇನಹಳ್ಳಿ, 20.ತಾಳ್ಯ, 21.ಗುಂಡೇರಿ, 22.ಆರ್.ನುಲೇನೂರು, 23.ತಾಳೇಕಟ್ಟಿ, 24.ರಾಮಗಿರಿ, 25.ನಾರಾಯಣಗೊಂಡನಹಳ್ಳಿ, 26.ಗಂಗಸಮುದ್ರ, 27.ವಿಶ್ವನಾಥನಹಳ್ಳಿ, 28.ತುಪ್ಪದಹಳ್ಳಿ, 29.ಬಿದರಕೆರೆ ಒಟ್ಟು 29 ಗ್ರಾಮ ಪಂಚಾಯ್ತಿಗಳ ಪದಾವಧಿಯು ಮುಕ್ತಾಯವಾದ ಸದಸ್ಯರು ಹೊರ ಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಸಾರ್ವತ್ರಿಕ ಚುನಾವಣೆಯನ್ನು ನಡೆಸಬೇಕಾಗಿರುತ್ತದೆ.

ಆದುದರಿಂದ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993ರ 12ನೇ ನಿಯಮಕ್ಕೆ ಅನುಸಾರವಾಗಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾದ ಕವಿತಾ ಎಸ್ ಮನ್ನಿಕೇರಿ ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.

- |      |   |                         |
|------|---|-------------------------|
| (ಎ)  | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ   | : 11.12.2020 (ಶುಕ್ರವಾರ) |
| (ಬಿ) | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ   | : 12.12.2020 (ಶನಿವಾರ)   |
| (ಸಿ) | ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ   | : 14.12.2020 (ಸೋಮವಾರ)   |
| (ಡಿ) | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ) | : 22.12.2020 (ಮಂಗಳವಾರ)  |

- 
- (ಇ) ಮರು ಮತದಾನ ಅವಶ್ಯವಿದ್ದರೆ, ಮರು ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ) : 24.12.2020 (ಗುರುವಾರ)
- (ಎಫ್) ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ) : 30.12.2020 (ಬುಧವಾರ)
- (ಜಿ) ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ : 31.12.2020 (ಗುರುವಾರ)

(ಕವಿತಾ ಎಸ್ ಮನ್ನಿಕೇರಿ)  
ಜಿಲ್ಲಾಧಿಕಾರಿಗಳು  
ಚಿತ್ರದುರ್ಗ ಜಿಲ್ಲೆ